



ಪೂರ್ವ ಆಫ್ರಿಕಾದ ಉಗಾಂಡದಿಂದ ಬಂದ ನಕಿಬೂಕ ಸೈಲ್ಲಾ

# ‘ಖಾರದ ಊಟಕ್ಕೆ ಹೆದರಿದ್ದೆ!’

ಕೆಲವು ವಿದೇಶೀಯರು ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಬಂದು ಕೆಲವೇ ತಿಂಗಳುಗಳಲ್ಲಿ ಇಲ್ಲಿಗೆ ಹೊಂದಿಕೊಳ್ಳುತ್ತಾರೆ. ಇಲ್ಲಿನ ಪರಿಸರ, ಶೈಕ್ಷಣಿಕ ವಾತಾವರಣ, ಆಹಾರ ಕ್ರಮ, ಜನರೊಂದಿಗಿನ ಬಾಂಧವ್ಯ.. ಎಲ್ಲವನ್ನೂ ಬಹಳ ಬೇಗನೆ ಇಷ್ಟಪಡುತ್ತಾರೆ. ಇನ್ನು ಕೆಲವರಿಗೆ ಇಲ್ಲಿನ ಆಹಾರ ಪದ್ಧತಿಗೆ ಒಗ್ಗಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಬೆಳಗಾದರೆ ಊಟ ತಿಂಡಿಗೆ, ಇಡೀ ದಿನ ಹೊಟ್ಟೆ ತುಂಬಿಕೊಳ್ಳಲು ಹೇಗಾಗುತ್ತದೆ. ತಮ್ಮ ಸ್ವಂತ ಊರಿನ ಊಟದ ನೆನಪಲ್ಲಿ ಚಡಪಡಿಸುತ್ತಾರೆ. ಅಷ್ಟೇ ಏಕೆ ಒಮ್ಮೆ ವಾಪಸ್ ಹೋಗಿ ಬಿಡೋಣ ಎಂಬ ನಿರ್ಧಾರಕ್ಕೂ ಬರುತ್ತಾರೆ. ಆದರೆ ನಿಧಾನವಾಗಿ ಇಲ್ಲಿನ ಆಹಾರ ಕ್ರಮಕ್ಕೆ ಹೊಂದಿಕೊಂಡು ಕೊನೆಗೆ ತಮ್ಮ ದೇಶವನ್ನೇ ಮರೆಯುತ್ತಾರೆ.

ಈ ಮೇಲಿನ ಮಾತುಗಳಿಗೆ ತಾಜಾ ಉದಾಹರಣೆ ಪೂರ್ವ ಆಫ್ರಿಕಾದ ಉಗಾಂಡದಿಂದ ಮೈಸೂರಿಗೆ 2013ರಲ್ಲಿ ಬಂದ ನಕಿಬೂಕ ಸೈಲ್ಲಾ. ಇವರು ಮೈಸೂರಿನ ಮಾನಸಗಂಗೋತ್ರಿಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಂದವರು. ಭವಿಷ್ಯದ ಬಗ್ಗೆ ಸ್ಪಷ್ಟ ನಿಲುವು ಮತ್ತು ಖಚಿತ ಆಲೋಚನೆಗಳಿಂದಲೇ ಓದಲು ಬಂದಿರುವ ಸೈಲ್ಲಾಗೆ ಪತ್ರಿಕೋದ್ಯಮ ಪದವಿ ಪಡೆದ ಬಳಿಕ ಜನರಲ್ಲಿ ಸಂವಹನ ಸಮಸ್ಯೆ ನಿವಾರಿಸುವ ಇರಾಜೆ ಇದೆ.

ಇದನ್ನು ಅವರು ವ್ಯಕ್ತಪಡಿಸುವುದು ಹೀಗೆ..

‘ಸಂವಹನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿಯೇ ನಾನು ಪತ್ರಿಕೋದ್ಯಮ ಆಯ್ದುಕೊಂಡೆ. ಈ ಮೂಲಕ ಅಭಿವೃದ್ಧಿಶೀಲ ದೇಶಗಳಲ್ಲಿ ಜನರಿಗೆ ಸಂವಹನ ಕಲೆ, ಕೌಶಲ ಕಲಿಸುವ ಇರಾಜೆ ನನಗಿದೆ. ಈ ತುಡಿತ ನನ್ನಲ್ಲಿ ಮೊದಲಿನಿಂದಲೂ ಇತ್ತು. ಅದಕ್ಕಾಗಿಯೇ ನಾನು ಪತ್ರಿಕೋದ್ಯಮ ಆಯ್ದು ಮಾಡಿಕೊಂಡೆ’ ಎನ್ನುತ್ತಾರೆ ಸೈಲ್ಲಾ.

ದೇವರ ಮೇಲೆ ನಂಬಿಕೆ ಇದೆ. ಒಬ್ಬ ವ್ಯಕ್ತಿಯಲ್ಲಿ ಮಾನವೀಯತೆ, ವ್ಯಕ್ತಿತ್ವ ವಿಕಸನ, ಕೌಟುಂಬಿಕ ವ್ಯವಸ್ಥೆ ಸ್ನೇಹಿತರೊಂದಿಗೆ ಒಡನಾಟ.. ಹೀಗೆ ಎಲ್ಲ ರೀತಿಯ ಭಾವನಾತ್ಮಕ ಸಂಬಂಧ ಸುಗಮವಾಗಿ ಸಾಗಲು ದೇವರ ಮೇಲಿನ ನಂಬಿಕೆ ಮತ್ತು ಆ ಶಕ್ತಿಯೇ ನನಗೆ ಪ್ರೇರೇಪಣೆ ಎನ್ನುವುದು ಸೈಲ್ಲಾ ಅಭಿಮತ.

‘ಉಗಾಂಡ ದೇಶ ಬಹಳ ಸುಂದರವಾಗಿದೆ. ನಾನು ಮೂಲತಃ ಉಗಾಂಡದವಳು ಎಂದು ಹೇಳುವುದೇ ನನಗೆ ಹೆಮ್ಮೆ ಅನಿಸುತ್ತಿದೆ. ನಮ್ಮ ದೇಶದವರೇ ಆದ ತಮಾಶೆ ಕೊಂಡೆ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದೇನೆ. ಮಗಳು ನಸ್ಸಾಲಿ ಆಫೆ ಆರು ವರ್ಷ ಮತ್ತು ಮಗ ಆಡ್ರಿಯನ್ ಕಟುಂಬ ನಾಲ್ಕು ವರ್ಷದವನು’ ಎಂದು ತಮ್ಮ ಕೌಟುಂಬಿಕ ವಿವರ ಬಿಚ್ಚಿಡುತ್ತಾರೆ ಸೈಲ್ಲಾ.

‘ಹಾಗೆ ನೋಡಿದರೆ ಇಲ್ಲಿನ ಸಂಸ್ಕೃತಿ, ಉಡುಪು ವೈವಿಧ್ಯ, ಭಾಷೆ, ಆಹಾರ,

ಕೌಟುಂಬಿಕ ವ್ಯವಸ್ಥೆ ಎಲ್ಲವೂ ವೈವಿಧ್ಯಮಯ. ಹಬ್ಬಗಳ ಆಚರಣೆ ಅಂತೂ ಬಹಳ ಸಡಗರ, ಸಂಭ್ರಮದಿಂದ ನಡೆಯುತ್ತದೆ. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಅನಾವರಣಗೊಂಡದ್ದು ಮೈಸೂರು ದಸರಾವನ್ನು ಮೊದಲ ಬಾರಿಗೆ ನೋಡಿದಾಗ. ಈ ಸಂದರ್ಭ ನಿಜಕ್ಕೂ ಪುಳಕ ತರುತ್ತದೆ. ಇಲ್ಲಿನ ಜನರು ಸ್ನೇಹಪರರು, ಯಾವ ಸಂದರ್ಭದಲ್ಲೂ ಸಹಾಯಹಸ್ತ ಚಾಚುತ್ತಾರೆ, ಮೇಲಾಗಿ ಹೃದಯವಂತರು ಎಂಬುದನ್ನು ಗಮನಿಸಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದು ನನ್ನ ಅನುಭವಕ್ಕೂ ಬಂದಿದೆ ಎನ್ನುವ ಸೈಲ್ಲಾ, ವಿದೇಶೀಯರು ಯಾರೇ ಬಂದು ವಾಪಸ್ ಹೋದರೂ ಮತ್ತೆ ಮತ್ತೆ ಬರುವಂತೆ ಆಹ್ವಾನಿಸುತ್ತದೆ ಈ ಊರು’ ಎಂಬುದು ಸೈಲ್ಲಾ ಅಭಿಪ್ರಾಯ.

‘ಮೈಸೂರಿನ ಸುತ್ತಮುತ್ತ ಅನೇಕ ತಾಣಗಳನ್ನು ನೋಡಿದ್ದೇನೆ. ಬಲಮುರಿ ಫಾಲ್ಸ್, ಬೃಂದಾವನ ತುಂಬಾ ಚೆನ್ನಾಗಿದೆ. ಆಗ್ರಾ, ದೆಹಲಿ, ಹೈದರಾಬಾದ್ ಗಳ ಕೆಲವೊಂದು ಪ್ರಮುಖ ಪ್ರವಾಸಿ ತಾಣಗಳನ್ನೂ ನೋಡಿದ್ದೇನೆ’ ಎನ್ನುವ ಸೈಲ್ಲಾ, ‘ನನಗೆ ಬೆಂಗಳೂರು, ಮೈಸೂರು ಅಷ್ಟೇ ಏಕೆ ಇಡೀ ಭಾರತದಲ್ಲಿ ಯಾವ ನೆಂಟರೂ, ಬಂಧುಗಳೂ ಇಲ್ಲ. ಆದರೂ ನನಗೆ ಇಲ್ಲಿರಲು ಯಾವುದೇ ತೊಂದರೆಯಾಗಿಲ್ಲ. ಏಕೆಂದರೆ ಮೈಸೂರಿನಲ್ಲಿ ನನಗೆ ಸಾಕಷ್ಟು ಸ್ನೇಹಿತರಿದ್ದಾರೆ. ಕಾಲೇಜು ಪ್ರೊಫೆಸರ್‌ಗಳು, ಕ್ಲಾಸ್‌ಮೇಟ್ಸ್, ನೆರೆಹೊರೆಯವರು ಎಲ್ಲರೂ ಬಹಳ ಆತ್ಮೀಯರಾಗಿದ್ದಾರೆ’ ಎನ್ನುತ್ತಾರೆ.

‘ಮೈಸೂರಿಗೆ ಬಂದ ಹೊಸದರಲ್ಲಿ ಇಲ್ಲಿನ ಆಹಾರ ಕ್ರಮ ನೋಡಿ ನಾನು ಇಲ್ಲಿ ಬದುಕಲು ಸಾಧ್ಯವೇ ಎನಿಸಿತ್ತು. ಮಸಾಲೆಯುಕ್ತ, ಖಾರದ ಅಡುಗೆ ಊಟ ನನಗೆ ಸವಾಲಾಗಿತ್ತು. ಒಂದು ವಾರದಲ್ಲೇ ವಾಪಸ್ ಹೋಗಬೇಕು ಎಂದೂ ನಿರ್ಧರಿಸಿದೆ. ಬರಬರುತ್ತಾ ಇಲ್ಲಿನ ಊಟಕ್ಕೆ ಹೊಂದಿಕೊಂಡೆ. ಈಗ ಉಗಾಂಡಕ್ಕೆ ಹೋದರೆ ನನಗೆ ಅಲ್ಲಿಯ ಊಟ ಹಿಡಿಸುವುದೇ ಇಲ್ಲ; ಜತೆಗೆ ‘ಹಾಟ್ ಚಿಲ್ಲಿ’ ಮಸಾಲೆಯುಕ್ತ ಊಟ ತಿಂಡಿ ಬಿಚ್ಚಿರಲಾಗುವುದಿಲ್ಲ’ ಎಂಬುದು ಸೈಲ್ಲಾ ನುಡಿ.

ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ಉದ್ಯೋಗಾವಕಾಶ ವಿಫುಲವಾಗಿದೆ. ಇಲ್ಲಿ ಬಂದು ನೆಲೆಸಲು ಉತ್ತಮ ವಾತಾವರಣವಿದೆ. ಇಷ್ಟೆಲ್ಲ ಇದ್ದರೂ ಮಹಿಳೆ ಮತ್ತು ಪುರುಷರಲ್ಲಿ ಅಸಮಾನತೆ ಇದೆ ಎಂಬುದನ್ನು ನಾನು ಗುರುತಿಸಿದ್ದೇನೆ. ಬಹಳ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಲಿಂಗ ಅಸಮಾನತೆ ತೀವ್ರವಾಗಿದೆ. ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಸ್ವತಂತ್ರವಾಗಿ ಬಾಳಲು ಬಿಡುತ್ತಿಲ್ಲ ಎಂಬ ವಿಚಾರ ಸತ್ಯ. ಇದು ಆತಂಕದ ವಿಚಾರವೂ ಹೌದು.

★ ಅವನೀಶ್